

ಶಿವನೆ ದುರ್ವಾಸ ಕಾಣಿರೊ

(ಹರಿಸರ್ವೋತ್ತಮ ಸುಳಾದಿ)

- 1. Ref.:** Purandara Dasara Suladigalu – Edited by Shri Pavanje Gururao, Sriman Madhwa Siddantha Granthalaya, Udupi (1927)
- 2. Ref.:** Shri Purandara Dasara Sahitya Part – 6, Sankeerna Sangraha, edited by Shri Betageri Krishna Sharma and Shri Bengeri Huchhu Rayaru.
- 3. Ref.:** Samagra Dasa Sahitya, Samputa 4, published by Kannada & Culture Dept, Govt of Karnataka, Bengaluru.
- 4. Note:** The wordings in both the above books match almost fully except few differences. The wordings given without highlights are as per Ref. 1. The wordings in Ref. 2 and Ref. 3 are marked in **yellow highlights**.
- 5. Note:** The wordings followed by the singer are slightly different and those differences are not mentioned here.

ರಾಗ: ಸಾರಂಗ

ಧ್ರುವ ತಾಳ

ಶಿವನೆ ಶುಕಯೋಗಿ ಕಾಣಿರೊ ಆ

ಶಿವನೆ ದುರ್ವಾಸ ಕಾಣಿರೊ

ಶಿವನೆ ದುರ್ವಾಸ ಕಾಣಿರೊ

ಶಿವನೆ ಶುಕಯೋಗಿ ಕಾಣಿರೊ

ಶಿವನಶ್ವತ್ತಾಮ ಕಾಣಿರೊ

ಶಿವನೆ ಅಶ್ವತ್ತಾಮ ಕಾಣಿರೊ

ಶಿವಗೆ ಪತಿಯಿಲ್ಲೆಂಬರಾನೇನೆಂಬೆ

ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ

ಶಿವನಾದಿಯಲ್ಲಿ ಬೊಮ್ಮನ ಸುತ ಆ

ಶಿವನಾದಿಯಲ್ಲಿ ಬೊಮ್ಮನ ಸುತ

ಬೊಮ್ಮನಾದಿಯಲಿ ಅಚ್ಚುತನ ಸುತ

ಬೊಮ್ಮನಾದಿಯಲಿ ಅಚ್ಚುತನ ಸುತ

ಪುರಂದರವಿಠಲನೊಬ್ಬನೆ ಅಜಾತನಾಗಿಯೂ

ಜಾತನಂತಿರುತಿಪ್ಪಾ || 1 ||

ಪುರಂದರ ವಿಠಲನೊಬ್ಬನೆ ಅಜಾತನಾಗಿಯೂ

ಜಾತನಾಗಿ ಇರುತಿಪ್ಪ

ಮಟ್ಟತಾಳ

ಹರಿ ಶಂಕರರೊಳಗುತ್ತುಮರಾರೆಂದು

ಪರೀಕ್ಷಿಸಬೇಕೆಂದಾದಿ ಯುಗದಲ್ಲಿ

ಸರಸಿಜ ಸಂಭವಾದಿ ಸುರಪತಿ ಸುರರು

ಶಾರ್ಙ್ಗ ಪಿನಾಕಗಳನ್ನೆತ್ತಿರಿಯೆನಲು

ಹರಿ ಶಾರ್ಙ್ಗವನೆತ್ತಿದನೆರಿಸಿದ

ಶಂಕರ ನಿಶ್ಚೇಷ್ಟಿತನಾಗಿದ್ದ ಕಾಣಿರೋ

ಹರಿಯಾಡಿಸಲಾಡುವರಜ ಭವಾದಿಗಳು

ಪುರಂದರ ವಿಠಲ ಸರ್ವೋತ್ತಮ ಕಾಣಿರೋ || 2 ||

ಹರಿಶಂಕರರೊಳಗೆ ಉತ್ತಮರಾರೆಂದು

ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ

ಸರಸಿಜ ಸಂಭವ ಸುರಪತಿಯಾದಿ ಸುರರು

ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು

ಹರಿ ಸಾರಂಗವನೆತ್ತಿದ ಏರಿಸಿದ ಶಂ-

ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೋ

ಹರಿಯಾಡಿಸಲಾಡುವರಜ ಭವಾದಿಗಳು

ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ

ಅಟ್ಟತಾಳ

ಬಾಣಾಸುರನ ಭಕುತಿಗೊಲಿದು ಬಂದು

ಅವನ ಬಾಗಿಲ ಕಾಯ್ದುದಿಲ್ಲವೆ ಶಿವನೂ

ಬಾಹು ಸಹಸ್ರವಂ ಕಡಿವಾಗಲು

ಒಮ್ಮೆ ಬೇಕು ಬೇಡೆಂದೆನ್ನ ಬೇಡವೆ ಶಿವನೂ

ಪುರಂದರ ವಿಠಲ ಪರದೈವವೆಂದು

ಕಂಡುಬಲ್ಲ ಕಾರಣ ವೊಪ್ಪಿಸಿಕೊಟ್ಟ ಶಿವನೂ || 3 ||

ಬಾಣಾಸುರನ ಭಕುತಿಗೊಲಿದು ಬಂದು

ಅವನ ಬಾಗಿಲ ಕಾಯ್ದುದಿಲ್ಲವೆ ಶಿವನು

ಬಾಹು ಸಹಸ್ರವ ಕಡಿಯುವಾಗ

ಬೇಕು ಬೇಡೊಂದೊಮ್ಮೆ ಎಂದನೆ ಶಿವನು

ಪುರಂದರ ವಿಠಲ ಪರದೈವವೆಂದರಿತ ಕಾರಣ

ಒಪ್ಪಿಸಿಯೇ ಕೊಟ್ಟಾ ಶಿವನು

ಏಕತಾಳ

ಜನಕನ ಮನೆಯಲ್ಲಿ ಮುರಿಸಿಕೊಂಡಾ ಬಿಲ್ಲು
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ
ಅದು ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು
ಪುರಂದರ ವಿಠಲ ಶ್ರೀ ರಾಮ ಮುರಿದ ಬಿಲ್ಲು
ಶಿವನ ಬಿಲ್ಲೆಂದರಿಯಿರೋ || 4 ||

ಜನಕನ ಮನೆಯಲ್ಲಿ ಮುರಿಸಿಕೊಂಡ ಬಿಲ್ಲು
ಶಿವನ ಬಿಲ್ಲೆಂದರಿಯಿರೊ ಹರನ ಬಿಲ್ಲೆಂದರಿಯಿರೊ
ಸುರಾಸುರರ ಭಂಗ ಬಡಿಸಿ ಬಿದ್ದ ಬಿಲ್ಲು
ಸಿರಿ ಪುರಂದರ ವಿಠಲ ಶ್ರೀರಾಮ ಮುರಿದ ಬಿಲ್ಲು

ಆದಿತಾಳ

ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ
ಉಪದೇಶಿಸುವಾಗ ಗೌರಿಗೆ
ರಾಮನಾಮವ ಭಕ್ತಿ ಭರದಲಿ
ರಾಮ ರಾಮೆಂದು ಜಪಿಸಿ
ಪುರಂದರ ವಿಠಲ ರೇಯನ
ಅತ್ಯಧಿಕ ಪ್ರಿಯರು ಉಮೇಶರು || 5 ||

ವಿಷ್ಣು ಸಹಸ್ರ ನಾಮಗಳ ಶಿವ ಜಪಿಸಿ
ಉಪದೇಶಿಸುವ ಗೌರಿಗೆ
ವಿಷ್ಣು ಸಹಸ್ರನಾಮಗಳ ಸಮ
ರಾಮ ರಾಮೆಂದು ಭಕ್ತಿ ಭರದಲಿ
ವಿಷ್ಣು ಪುರಂದರ ವಿಠಲ ರಾಯನ
ಅತ್ಯಧಿಕ ಪ್ರಿಯನು ಉಮೇಶನು

ಝಂಪೆತಾಳ

ರಾಮ ವಿಶ್ವ ರೂಪವ ಕಂಡು ಶಂಕರ
ರಾಮನೆ ಪರದೈವ ರಾಮನೆ
ಪರದೈವನಿಂತೆಂದು
ನುತಿಸಿದ ಕಾರಣ ರಾಮಚಂದ್ರ
ಪುರಂದರ ವಿಠಲ || 6 ||

ರಾಮ ವಿಶ್ವ ರೂಪವ ಕಂಡು ಶಂಕರ
ರಾಮನೇ ಪರದೈವ ರಾಮನೇ ಪರದೈವ
ರಾಮನೆ ಎಂದು ಸ್ತುತಿಸಿದ ಕಾರಣ
ರಾಮನೇ ಪರದೈವ ರಾಮಚಂದ್ರ
ಸಿರಿ ಪುರಂದರ ವಿಠಲ

ರೂಪಕತಾಳ

ಮಣಿಕರ್ಣಿಕೆ ತೀರದಲ್ಲಿ ಮುಮುಕ್ಷುಗಳಿಗೆ ಉಪದೇಶಿಸುವ

ಮಣಿಕರ್ಣಿಕೆ ತೀರದಲ್ಲಿ ಮುಮುಕ್ಷುಗಳಿಗೆ

ತಾರಕ ಬೊಮ್ಮ ಬೊಮ್ಮವೆಂಬ ಸಮ ರಾಮ ನಾಮ ಮಂತ್ರವಾ

ಉಪದೇಶಿಸುವ

ಕಾಶಿಯಲ್ಲಿ ವಿಶ್ವೇಶ್ವರ ರಾಮ ರಾಮ ಪರಿಯೆಂಬ ತಾರಕ ಬೊಮ್ಮ

ತಾರಕ ಬ್ರಹ್ಮ ಸ್ವರೂಪ ಆ ರಾಮನೆ ಕಾಣಿರೊ

ಶ್ರೀ ಪುರಂದರ ವಿಠಲ ರೇಯನ ಇದಿರೆತ್ತಿದ ಶಿವಾ || 7 ||

ರಾಮ ನಾಮ ಮಂತ್ರವ ಪುರಂದರ ವಿಠಲ ರಾಯಗೆ

ಬಲ್ಲರಿಯ ಸದಾಶಿವ

ಜತೆ

ಜಗಕೆ ಶ್ರೀ ಪುರಂದರ ವಿಠಲನೆ ಪರದೈವ

ಜಗಕೆ ಶ್ರೀ ಅಜ ಭವಾದಿಗಳು ಗುರುಗಳು

ಜಗಕೆ ಶ್ರೀ ಅಜ ಭವಾದಿಗಳೆ ಗುರುಗಳು || 8 ||

ಜಗಕೆ ಶ್ರೀ ಪುರಂದರ ವಿಠಲನೆ ದೈವ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನಾದರೂ ಅವನಿಗೆ ಸರ್ವೋತ್ತಮತ್ವ ಸಲ್ಲದೆಂದು ದಾಸರು ಈ ಸುಳಾದಿಯಲ್ಲಿ ಹೇಳಿದ್ದಾರೆ.

ದುವಾಸ = ಅತ್ರಿ ಮತ್ತು ಅನಸೂಯೆ ಇವರಲ್ಲಿ ಶಿವನ ಅಂಶದಿಂದ ಹುಟ್ಟಿದವ (ಭಾ ೪ ೧,೮-೫)

ಶುಕ = ವ್ಯಾಸರು ಪುತ್ರಾರ್ಥಿಗಳಾಗಿ ತಪಸ್ಸು ಮಾಡಿದಾಗ, ಶಿವನ ಅಂಶದಿಂದ ಹುಟ್ಟಿದವ (ಭಾರ - ದ್ರೋಣ ೨೦೧)

ಅಜಾತನಾಗಿಯೂ ಜಾತನಾಗಿ ಇರುತಿಪ್ಪ = ವಿಷ್ಣುವಿಗೆ ಜನ್ಮವಿಲ್ಲವಾದರೂ ಅವತಾರ ತಾಳುವುದರಿಂದ ಅವನು ಜಾತನೆಂದು ದಾಸರು ಹೇಳಿದ್ದಾರೆ.

ಸಾರಂಗ = ವಿಷ್ಣುವಿನ ಬಿಲ್ಲು (ತತ್ಸಮ - ಶಾರ್ಙ್ಗ)

ಪಿನಾಕ = ಶಿವನ ಧನುಸ್ಸು

ಬಲ್ಲರಿಯ = ಚೆನ್ನಾಗಿ ತಿಳಿದಿದ್ದಾನೆ.

Classification: Suladi

Name of Suladi: Hari Sarvottama Suladi

Ankita: purandara vittala

Location: NA

Category: Vishnu Stuti, Hari Sarvottama

Sub-Category: Vishnu, rama, shiva, Krishna, billu, muni, mane, brahma, sura, daiva, bagilu,

Pravachana: NA

Explanation: NA